




ರಿಸಾಲಾ ನಂ.30

# ನವಾಜಿ ಕಾದ ಕಾ ತಲೀಕಾ (ಹ-ನಫೀ)

(ಈದುಲ ಫಿತ್ರ, ಬ-ಕರ ಈದ)



ಇಸ ರಿಸಾಲೆ ಮೆಂ.....

ಈದ ಕಿ ಅಧೂರಿ ಜಮಾಅತ ಮಿಲಿ ತೋ?

ದಿಲ ಜಿಂದಾ ರಹೆಗಾ

ಈದ ಕೆ ಮುಸ್ತಹಬ್ಬಾತ

ಈದ ಕಿ ಜಮಾಅತ ನ ಮಿಲಿ ತೋ?

ತಕ್ಬೀರೆ ತಶ್ಠಾರೀಕ ಕೆ 8 ಮ-ದನೀ ಫೂಲ

ಅಜ್ಜ ಶೈಖಿ ತರೀಕತ ಅಮೀರೆ ಅಹಲೆ ಸುನ್ನತ ಬಾನಿಯೆ ದಾ'ವತೆ ಇಸ್ಲಾಮಿ ಹಜ್ಜರತ ಅಲ್ಲಾಮಾ ಮೌಲಾನಾ ಅಬು ಬಿಲಾಲ

ಮುಹಮ್ಮದ ಇಲ್ಯಾಸ ಅತ್ತಾರ ಕಾದಿಲೀ ರ-ಝವೀ



أَلْحَمْدُ لِلَّهِ رَبِّ الْعَالَمِينَ وَالصَّلَاةُ وَالسَّلَامُ عَلَى سَيِّدِ الْمُرْسَلِينَ  
أَمَّا بَعْدُ فَأَعُوذُ بِاللَّهِ مِنَ الشَّيْطَانِ الرَّجِيمِ بِسْمِ اللَّهِ الرَّحْمَنِ الرَّحِيمِ

ಶೈತಾನ ಲಾಖ ರೋಕೆ ಯೆಹ ರಿಸಾಲಾ (16 ಸ-ಫಹಾತ)  
ಮುಕಮ್ಮಲ ಪಡ ಲೀಜಿಯೆ , إِنَّ شَاءَ اللَّهُ غُرُوحًا ಇಸ ಕೆ ಫವಾಇದ  
ಖುದ ಹೀ ದೆಖ ಲೆಂಗೆ ।

## ನಮಾಜ್ನಿ ಈದ ಕಾ ತರೀಕಾ ಹ-ನಫೀ

### ದುರೂದ ಶರೀಫ ಕೀ ಫಜೀಲತ

ದೋ<sup>2</sup> ಆಲಮ ಕೆ ಮಾಲಿಕೋ ಮುಖ್ತಾರ, ಮಕ್ಕೀ ಮ-ದನೀ ಸರಕಾರ,  
ಮಹಬೂಬೆ ಪರವರ್ದಗಾರ غُرُوحًا وَصَلَّى اللَّهُ تَعَالَى عَلَيْهِ وَآلِهِ وَسَلَّمَ ನೆ  
ಇರ್ಶಾದ ಫರಮಾಯಾ, “ಜೋ ಮುರುಫ ಪರ ಶಬೆ ಜುಮೂಆ ಔರ  
ರೋಜ್ನಿ ಜುಮೂಆ ಸೌ<sup>100</sup> ಬಾರ ದುರೂದೆ ಶರೀಫ ಪಡೆ ಅಲ್ಲಾಹ  
ತಆಲಾ ಉಸ ಕೀ ಸೌ<sup>100</sup> ಹಾಜತೆಂ ಪೂರೀ ಫರಮಾವಗಾ ಸತ್ತರ<sup>70</sup>  
ಆಖಿರತ ಕೀ ಔರ ತೀಸ<sup>30</sup> ದುನ್ಯಾ ಕೀ ।”

(ತಫ್ಸೀರ ದುರ್ರೆ ಮನ್ಸೂರ, ಜಿಲ್ಲ-6, ಸ-ಫಹಾ: 654 ದಾರೂಲ ಫಿಕ್ರ, ಬೈರೂತ)

صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ

ಫರಮಾನೆ ಮುಸ್ತಫಾ ﷺ ಜೋ ರಬ್ಬಿ ಮುರುಫ ಪರ ದುರೂದೆ ಪಾಕ ಪಡನಾ ಬೂಲ  
ಗಯಾ ವೋಹ ಜನ್ನತ ಕಾ ರಾಸ್ತಾ ಭೂಲ ಗಯಾ ।

## ದಿಲ ಜಿಂದಾ ರಹೆಗಾ

ತಾಜದಾರೆ ಮದೀನಾ, ಕರಾರೆ ಕಲ್ ಬೋ ಸೀನಾ  
ﷺ ಕಾ ಫರಮಾನೆ ಆಲೀಶಾನ ಹೈ, ಜಿಸನೆ ಈದೈನ  
ಕೀ ರಾತ (ಯಾ'ನೀ ಶಬೆ ಈದುಲ ಫಿತ್ರ ಔರ ಶಬೆ ಈದುಲ ಅಜ್ಹಾ  
ತಲಬೆ ಸವಾಬ ಕೆ ಲಿಯೆ) ಕಿಯಾಮ ಕಿಯಾ (ಯಾ'ನೀ ಈಬಾದತ  
ಮೆ ಗುಝರಾ) ಉಸ ದಿನ ಉಸ ಕಾ ದಿಲ ನಹೀ ಮರೆಗಾ, ಜಿಸ ದಿನ  
ಲೋಗೋಂ ಕೆ ದಿಲ ಮರ ಜಾವಂಗೆ ।

(ಇಬ್ನಿ ಮಾಜಾ, ಹದೀಸ 1782 ಜಿಲ್ಲ-2, ಸ-ಫಹಾ :365)

## ಜನ್ನತ ವಾಜಿಬ ಹೋ ಜಾತೀ ಹೈ

ಎಕ ಔರ ಮಕಾಮ ಪರ ಹಝರತೆ ಸಯ್ಯಿದುನಾ ಮುಆಜ  
ಬಿನ್ನ ಜಬಲ ﷺ ಸೆ ಮವೀ ಹೈ, ಫರಮಾತೆ ಹೈಂ,  
ಜೋ ಪಾಂಚ್ ರಾತೋಂ ಮೆ ಶಬ ಬೆದಾರೀ ಕರೆ (ಯಾ'ನೀ  
ಜಾಗ ಕರ ಇಬಾದತ ಮೆ ಗುಝರೆ) ಉಸ ಕೆ ಲಿಯೆ ಜನ್ನತ  
ವಾಜಿಬ ಹೋ ಜಾತೀ ಹೈ । ಝಿಲ ಹಿಝ್ಲಾ ಶರೀಫ ಕೀ ಆತವೀಂ<sup>8</sup>,  
ನವ್ವೀ<sup>9</sup> ಔರ ದಸವೀ<sup>10</sup> ರಾತ (ಇಸ ತರಹ ತೀನ<sup>3</sup> ರಾತೆ ತೋ  
ಯೆಹ ಹುಈ) ಔರ ಜೌಥೀ<sup>4</sup> ಈದುಲ ಫಿತ್ರ ಕೀ ರಾತೆಂ, ಪಾಂಚವೀ<sup>5</sup>  
ಶಾ'ಬಾನುಲ ಮುಅಜ್ಜಮ ಕೀ ಪಂದರಹವೀಂ<sup>15</sup> ರಾತ (ಯಾ'ನೀ  
ಶಬೆ ಬರಾಅತ)।

(ಅತ್ತರಗೀಬ ವತ್ತರಹೀಬ, ಜಿಲ್ಲ-2, ಸ-ಫಹಾ-98 ದಾರೂಲ ಕುತುಬುಲ  
ಇಲಿಯ್ಯಾ, ಬೈರೂತ)

ಫರಮಾನೆ ಮುಸ್ತಫಾ ﷺ ಜಿಸನೆ ಮುರು ಪರ ಎಕ ಬಾರ ದುರೂದೆ ಪಾಕ ಪಡಾ  
ಅಲ್ಲಾಹ ತಅಲಾ ಉಸ ಪರ ದಸ ರಹಮತೆಂ ಭಜತಾ ಹೈ ।

## ನಮಾಜ್ ಈದ ಕೆ ಲಿಯೆ ಜಾನೆ ಸೆ ಕಬ್ಲ ಕೀ ಸುನ್ನತ

ಹಫಫರತೆ ಸಯ್ಯಿದುನಾ ಬುರೈದಾ ﷺ ಸೆ ಮರ್ವೀಫ  
ಹೈ ಕಿ ಹೂಜೂರೆ ಅನ್‌ವರ, ಶಾಫೈವ ಮಹಶರ, ಮದೀನೆ ಕೆ ತಾಜವರ,  
ಬಿಇಝ್ನೆ ರಬ್ಬೆ ಅಕ್ಬರ ಗೈಬೋಂ ಸೆ ಬಾ ಖಬರ, ಮಹಬೂಬೆ ದಾವರ  
ﷺ ಈದುಲ ಫಿತ್ರ ಕೆ ದೀನ ಕುಛ ಖಾ ಕರ  
ನಮಾಜ್ ಕೆ ಲಿಯೆ ತಶರೀಫ ಲೆ ಜಾತೆ ಥೆ ಔರ ಈದೆ ಅಝಹಾ ಕೆ  
ರೋಝ ನಹೀ ಖಾತೆ ಥೆ ಜಬ ತಕ ನಮಾಜ್ ಸೆ ಫಾರೀಗ ನ ಹೋ  
ಜಾತೆ ।(ತಿರಮಿಝೀ, ಹದೀಸ ನಂಬರ :542 ಜಿಲ್ದಿ-2 ಸ-ಫಹಾ :70 ತಬ್‌ಅ ದಬ್ರುಲ  
ಫಿಕ್ರ, ಬೈರೂತ) ಔರ ಬುಖಾರೀ ಕೀ ರಿವಾಯತ ಹಫಫರತೆ ಸಯ್ಯಿದುನಾ  
ಅನಸ ﷺ ಸೆ ಹೈ, ಕಿ ಈದುಲ ಫಿತ್ರ ಕೆ ದಿನ ತಶರೀಫ  
ನ ಲೆ ಜಾತೆ ಜಬ ತಕ ಚಂದ ಖಿಝೂರೆಂ ನ ತನಾವುಲ ಫರಮಾ  
ಲೆತೆ ಔರ ವೋಹ ತಾಕ ಹೋತೀ ।

(ಸಹೀಹ ಬುಖಾರೀ, ಜಿಲ್ದಿ-2 ಸ-ಫಹಾ :4)

## ನಮಾಜ್ ಈದ ಕೆ ಲಿಯೆ ಆನೆ ಜಾನೆ ಕೀ ಸುನ್ನತ

ಹಫಫರತೆ ಸಯ್ಯಿದುನಾ ಅಬು ಹುರೈರಾ ﷺ  
ಸೆ ರಿವಾಯತ ಹೈ, ತಾಜದಾರೆ ಮದೀನಾ, ಸುರೂರೆ  
ಕಲ್‌ಬ ವ ಸೀನಾ ﷺ ಈದ ಕೋ (ನಮಾಜ್  
ಈದ ಕೆ ಲಿಯೆ) ಎಕ ರಾಸ್ತೆ ಸೆ ತಶರೀಫ ಲೆ ಜಾತೆ ಔರ

ಫರಮಾನೆ ಮುಸ್ತಫಾ ﷺ ಜಿಸನೆ ಮುರುಝ ಪರ ಸೌ ಮರತಬಾ ದುರೂದೆ ಪಾಕ ಪಡಾ ಅಲ್ಲಾಹ ತಆಲಾ ಉಸ ಪರ ಸೌ ರಹಮತೆಂ ಭಜತಾ ಹೈ ।

ದೂಸರೆ ರಾಸ್ತೆ ಸೆ ವಾಪಸ ತಶರೀಫ ಲಾತೆ ।

(ತಿರಮಿಝೀ, ಹದೀಸ : 541, ಜಿಲ್ಲ-2, ಸ-ಫಹಾ :69 ದಾರೂಲ ಫಿಕ್ರ ಬೈರೂತ)

## ನಮಾಝೆ ಈದ ಕಾ ತರೀಕಾ (ಹ-ನಫೀ)

ಪಹಲೆ ಇಸ ತರಹ ನಿಯ್ಯತ ಕೀಜಿಯೆ : “ ಮೈ ನಿಯ್ಯತ ಕರತಾ ಹೂಂ ದೋ<sup>2</sup> ರಕಅತ ನಮಾಝ ಈದುಲ ಫಿತ್ರ (ಯಾ ಈದುಲ ಅಝಹಾ) ಕೀ, ಸಾಥ ಛೆ<sup>6</sup> ಝಾಇದ ತಕಬೀರೋಂ ಕೆ, ವಾಸಿತೆ ಅಲ್ಲಾಹ ﷻ ಕೆ, ಪೀಛೆ ಇಸ ಇಮಾಮ ಕೆ “ ಫಿರ ಕಾನೋ ತಕ ಹಾಥ ಉಠಾಇಯೆ ಔರ ಅಲ್ಲಾಹು ಅಕ್ಬರ ಕೆಹ ಕರ ಹಸ್‌ಬೆ ಮಾ'ಮೂಲ ನಾಫ ಕೆ ನೀಚೆ ಬಾಂಧ ಲೀಜಿಯೆ ಔರ ಸನಾ ಪಡಿಯೆ ಫಿರ ಕಾನೋಂ ತಕ ಉಠಾಇಯೆ ಔರ ಅಲ್ಲಾಹು ಅಕಬರ ಕೆಹತೆ ಹುವ ಲಟಕಾ ದೀಜೀವ ಫಿರ ಕಾನೋ ಹಾಥ ಕಾನೋ ತಕ ಹಾಥ ಉಠಾಇಯೆ ಔರ ಅಲ್ಲಾಹು ಅಕ್ಬರ ಕೆಹ ಕರ ಲಟಕಾ ದೀಜಿಯೆ । ಫಿರ ಹಾಥ ಕಾನೋ ತಕ ಉಠಾಇಯೆ ಔರ ಅಲ್ಲಾಹು ಅಕ್ಬರ ಕೆಹ ಕರ ಬಾಂಧ ಲೀಜಿಯೆ ಯಾ'ನೀ ಪಹಲೀ ತಕಬೀರ ಕೆ ಬಾ'ದ ಹಾಥ ಬಾಂದಿಯೆ ಉಸ ಕೆ ಬಾ'ದ ದೂಸರೀ<sup>2</sup> ಔರ ತೀಸರೀ<sup>3</sup> ತಕಬೀರ ಮೆ ಲಟಕಾಇಯೆ ಔರ ಚೌಥೀ ಮೆ ಹಾಥ ಬಾಂಧ ಲೀಜಿಯೆ । ಇಸ ಕೋ ಯೂಂ ಯಾದ ರಖಿಯೆ ಕೆ ಜಹಾಂ ಕಿಯಾಮ ಮೆ ತಕಬೀರ ಕೆ ಬಾ'ದ ಕುಛ ಪಡನಾ ಹೈ ವಹಾಂ ಹಾಥ ಬಾಂಧನೆ ಹೈಂ

ಫರಮಾನೆ ಮುಸ್ತಫಾ ﷺ ತುಮ ಜಹಾಂ ಭೀ ಹೋ ಮುರು ಪರ ದುರೂದೆ ಪಡೋ  
ಕಿ ತುಮ್ಬಾರಾ ದುರೂದೆ ಮುರು ತಕ ಪಂಹೂಚತಾ ಹೈ ।

ಔರ ಜಹಾಂ ನಹೀ ಪಡನಾ ವಹಾಂ ಹಾಥ ಲಟಕಾನೆ ಹೈ ।

(ಮಾಖೂಜ ಅಜ ದುರೆ ಮುಖ್ತಾರ, ರದ್ದುಲ ಮುಹತಾರ ಜಿಲ್ಲ-3, ಸ-ಫಹಾ :66)

ಫಿರ ಇಮಾಮ ತಅವ್ಬಜ ಔರ ತಸ್ಮಿಯಾ ಆಹಿಸ್ತಾ ಪಡ ಕರ ಅಲ  
ಹಮ್ ಶರೀಫ ಔರ ಸೂರತ ಜಹರ (ಯಾ'ನೀ ಬುಲಂದ ಆವಾಜ್)  
ಕೆ ಸಾಥ ಪಡೆ, ಫಿರ ರುಕುಅ ಕರೆ । ದೂಸರೀ ರಕಅತ ಮೆ ಪಹಲೆ  
ಅಲ ಹಮ್ ಶರೀಫ ಔರ ಸೂರತ ಜಹರ ಕೆ ಸಾಥ ಪಡೇಂ, ಫಿರ  
ತೀನ3 ಬಾರ ಕಾನ ತಕ ಹಾಥ ಉಠಾ ಕರ ಅಲ್ಲಾಹು ಅಕ್ಬರ ಕಹಿಯೆ  
ಔರ ಹಾಥ ನ ಬಾಂಧಿಯೆ ಔರ ಚೌಥೀ<sup>4</sup> ಬಾರ ಬಿಗೈರ ಹಾಥ  
ಉಠಾವ ಅಲ್ಲಾಹು ಅಕ್ಬರ ಕಹತೆ ಹುವ ರುಕೂಅ ಮೆ ಜಾಇಯೆ  
ಔರ ಕಾಇದೆ ಕೆ ಮುತಾಬಿಕ ನಮಾಜ್ ಮುಕಮ್ಮಲ ಕರ ಲೀಜಿಯೆ ।  
ಹರ ದೋ<sup>2</sup> ತಕಬೀರೋಂ ಕೆ ದರಮಿಯಾನ ತೀನ3 ಬಾರ “سُبْحَانَ اللَّهِ”  
ಕೆಹನೆ ಕೀ ಮಿಕ್ದಾರ ಚುಪ ಖಿಡಾ ರಹನಾ ಹೈ।

(ಫತಾವಾ ಆಲಮಗೀರೀ, ಜಿಲ್ಲ-1, ಸ-ಫಹಾ :150)

**ನಮಾಜ್ ಈದ ಕಿಸ ಪರ ವಾಜಿಬ ಹೈ ?**

ಈದೈನ ಯಾ'ನೀ (ಈದುಲ ಫಿತ್ರ ಔರ ಬ-ಕರ ಈದ ) ಕೀ ನಮಾಜ್  
ವಾಜಿಬ ಹೈ (ಫತಾವಾ ಆಲಮಗೀರೀ, ಜಿಲ್ಲ-1, ಸ-ಫಹಾ :149) ಮಗರ ಸಬ

ಫರಮಾನೆ ಮುಸ್ತಫಾ ﷺ ಜಿಸನೆ ಮುಝು ಪರ ದಸ ಮರ್ತಬಾ ಸುಬ್ಬ ಔರ ದಸ  
ಮರ್ತಬಾ ಶಾಮ ದುರೂದೆ ಪಾಕ ಪಡಾ ಉಸೆ ಕಿಯಾಮತ ಕೆ ದಿನ ಮರೀ ಶಫಾಅತ ಮಿಲೆಗೀ ।

ಪರ ನಹೀ ಸಿಫ್ಫ ಉನ ಪರ ಜಿನ ಪರ ಜುಮುಆ ವಾಜಿಬ ಹೈ ।  
(ಅಲ ಹಿದಾಯಾ ಮಅ ಫತ್ಹುಲಕದೀರ, ಜಿಲ್ಲ-2, ಸ-ಫಹಾ :39) ಈದೈನ  
ಮೆ ನ ಅಝಾನ ಹೈ ನ ಇಕಾಮತ । (ಬಹಾರೆ ಶರೀಅತ, ಹಿಸ್ನಾ :4, ಸ-  
ಫಹಾ : 106 ಮದೀನತುಲ ಮುಶ್ಫಿದ, ಬರೇಲೀ ಶರೀಫ)

## ಈದ ಕಾ ಖುತ್ಬಾ ಸುನ್ನತ ಹೈ

ಈದೈನ ಕೀ ಅದಾ ಕೀ ವೋಹೀ ಶರ್ತೆಂ ಹೈ ಜೋ ಜುಮುಆ  
ಕೀ, ಸಿಫ್ಫ ಇತನಾ ಫರ್ಕ ಹೈ ಕಿ ಜುಮುಆ ಮೆ ಖುತ್ಬಾ ಶರ್ತ  
ಹೈ ಔರ ಈದೈನ ಮೆ ಸುನ್ನತ । ಜುಮುಆ ಕಾ ಖುತ್ಬಾ ಕಬ್ಲ ಅಝ  
ನಮಾಜ್ ಹೈ ಔರ ಈದೈನ ಕಾ ಬಾ'ದ ಅಝ ನಮಾಜ್ ।

(ಖಿಲಾಸತುಲಫತಾವಾ, ಜಿಲ್ಲ-1, ಸ-ಫಹಾ :213)

## ನಮಾಜ್ ಈದ ಕಾ ವಕ್ತ

ಇನ ದೋನೋ<sup>2</sup> ನಮಾಝೋಂ ಕಾ ವಕ್ತ ಸೂರಜ ಕೆ ಬ ಕದರ ಎಕ  
ನೆಝಾ ಬುಲಂದ ಹೋನೆ (ಯಾ'ನೀ ತುಲೂಎ ಆಫತಾಬ ಕೆ 20  
ಯಾ 25 ಮಿನಟ ಕೆ ಬಾ'ದ) ಸೆ ಝಹವಎ ಕುಬ್ರಾ ಯಾ'ನೀ  
ನಿಸ್ಫನ್ನಹಾರೆ ಶರ-ಈ ತಕ ಹೈ ।

(ತಬ್'ಯಿನುಲ ಹಕಾಇಕ, ಜಿಲ್ಲ-1, ಸ-ಫಹಾ : 225, ಮುಲ್ತಾನ)

ಮಗರ ಈದುಲ ಫಿತ್ರ ಮೆ ದೆರ ಕರನಾ ಔರ ಈದುಲ ಅಝಹಾ ಜಲ್ಲ  
ಪಡನಾ ಮುಸ್ತಹಬ ಹೈ ।

(ಖಿಲಾಸತುಲಫತಾವಾ, ಜಿಲ್ಲ-1, ಸ-ಫಹಾ :214)

ಫರಮಾನೆ ಮುಸ್ತಫಾ ﷺ ಮುರುಝ ಪರ ದುರೂದೆ ಪಾಕ ಕೀ ಕಸರತ ಕರೋ ಬೆಶಕ  
ಯೆಹ ತುಮ್ಮಾರೆ ಲಿಯೆ ತಹಾರತ ಹೈ ।

## ಈದ ಕೀ ಅಧೂರೀ ಜಮಾಅತ ಮಿಲೀ ತೋ.....?

ಪಹಲೀ ರಕಅತ ಮೆ ಇಮಾಮ ಕೆ ತಕಬೀರೆಂ ಕೆಹನೆ ಕೆ ಬಾ'ದ ಮುಕ್ತದೀ ಶಾಮಿಲ ಹುವಾ ತೂ ಉಸೀ ವಕ್ತ (ತಕಬೀರೆ ತಹರೀಮಾ ಕೆ ಇಲಾವಾ ಮಜ್ಬೀದ) ತೀನಿ ತಕಬೀರೆಂ ಕೆಹ ಲೆ ಅಗರ್ಚೆ ಇಮಾಮನೆ ಕಿರಾಅತ ಶುರೂಅ ಕರ ದೀ ಹೋ ಔರ ತೀನಿ ಹೀ ಕಹೆ ಅಗರ್ಚೆ ಇಮಾಮನೆ ತೀನಿ ಸೆ ಜಿಯಾದಾ ಕಹೀ ಹೋಂ ಔರ ಅಗರ ಇಸನೆ ತಕಬೀರೆಂ ನ ಕಹೀಂ ಕೆ ಇಮಾಮ ರುಕೂಅ ಮೆ ಚಲಾ ಗಯಾ ತೋ ಖಿಡೆ ಖಿಡೆ ನ ಕಹೆ ಬಲಕಿ ಇಮಾಮ ಕೆ ಸಾಥ ರುಕೂಅ ಮೆ ತಕಬೀರೆಂ ಕೆಹ ಲೆ ಔರ ಅಗರ ಇಮಾಮ ಕೋ ರುಕೂಅ ಮೆ ಪಾಯಾ ಔರ ಗಾಲಿಬ ಗುಮಾನ ಹೈ ಕಿ ತಕಬೀರೆಂ ಕೆಹ ಕರ ಇಮಾಮ ಕೋ ರುಕೂಅ ಮೆ ಪಾ ಲೆಗಾ ತೋ ಖಿಡೆ ಖಿಡೆ ತಕಬೀರೆಂ ಕಹೆ ಫಿರ ರುಕೂಅ ಮೆ ಜಾವಿ ವರನಾ ಅಲ್ಲಾಹು ಅಕ್ಬರ ಕೆಹ ಕರ ರುಕೂಅ ಮೆ ಜಾವಿ ಔರ ರುಕೂಅ ಮೆ ತಕಬೀರೆಂ ಕಹೆ ಫಿರ ಅಗರ ಇಸನೆ ರುಕೂಅ ಮೆ ತಕಬೀರೆಂ ಪೂರೀ ನ ಕೀ ಥೀ ಇಮಾಮನೆ ಸರ ಉಠಾ ಲಿಯಾ ತೋ ಬಾಕೀ ಸಾಕಿತ ಹೋ ಗಈ (ಯಾನೀ ಬಕಿಯಾ ತಕಬೀರೆಂ ಅಬ ನ ಕಹೆಂ ) ಔರ ಅಗರ ಇಮಾಮ ಕೆ ರುಕೂಅ ಸೆ ಉಠನೆ ಕೆ ಬಾ'ದ ಶಾಮಿಲ ಹುವಾ ತೋ ಓಬ ತಕಬೀರೆಂ ನ ಕಹೆ ಬಲಕಿ (ಇಮಾಮ ಕೆ ಸಲಾಮ ಫೆರನೆ ಕೆ ಬಾ'ದ) ಜಬ ಅಪನೀ (ಬಕಿಯ್ಯಾ) ಪಡೆ ಉಸ ವಕ್ತ ಕಹೆ । ಔರ ರುಕೂಅ ಮೆ ಜಹಾಂ ತಕಬೀರ ಕೆಹನಾ ಬತಾಯಾ ಗಯಾ ಉಸ ಮೆ ಹಾಥ ನ ಉಠಾವಿ ಔರ ಅಗರ ದೂಸರೀ ರಕಅತ ಮೆ ಶಾಮಿಲ ಹುವಾ ತೋ ಪಹಲೀ ರಕಅತ ಕೀ ತಕಬೀರೆಂ ಅಬ



ಫರಮಾನೆ ಮುಸ್ತಫಾ ﷺ ಜಿಸನೆ ಕಿತಾಬ ಮೆ ಮುರುಫ ಪರ ದುರೂದೆ ಪಾಕ ಲಿಯಾ ತೋ ಜಬ ತಕ ಮೆರಾ ನಾಮ ಉಸ ರಹಗಾ ಫಿರಿಶ್ಫೆ ಉಸ ಕೆ ಲಿಯೆ ಇಸ್ತಿಫ಼ಾಹ ಕರತೆ ರಹಂಗೆ ।

ನ ಕಹೆ ಬಲ್ಕಿ ಜಬ ಅಪನೀ ಫೌತಶುದಾ ಪಡನೆ ಖಿಡಾ ಹೋ ಉಸ ವಕ್ತ ಕಹೆ । ದೂಸರೀ ರಕಅತ ಕೀ ತಕಬೀರೆಂ ಅಗರ ಇಮಾಮ ಕೆ ಸಾಥ ಪಾ ಜಾವ ಫಬಿಹಾ (ಯಾ'ನೀ ತೋ ಬೆಹತರ) । ವರನಾ ಉಸ ಮೆ ಭೀ ವೋಹೀ ತಫಸೀಲ ಹೈ ಜೋ ಪಹಲೀ ರಕಅತ ಕೆ ಬಾರೆ ಮೆ ಮಜ್ಕೂರ ಹುಕಾ ।

(ಮಾಖೂಜ ಅಜ್ಜ ದುರ್ರೆ ಮುಖ್ತಾರ, ರದ್ದೂಲ ಮುಹತಾರ, ಜಿಲ್ಲ-3, ಸ-ಫಹಾ :55,56,57)

## ಈದ ಕೀ ಜಮಾಅತ ನ ಮಿಲೀ ತೋ ಕ್ಯಾ ಕರೆ ?

ಈಮಾಮನೆ ನಮಾಜ್ ನಮಾಜ್ ಪಡ ಲೀ ಔರ ಕೋಈ ಶಖ್ನಿ ಬಾಕೀ ರಹ ಗಯಾ ಖ್ವಾಹ ವೋಹ ಶಾಮಿಲ ಹೀ ನ ಹುವಾ ಥಾ ಯಾ ಶಾಮಿಲ ತೋ ಹುವಾ ಮಗರ ಉಸ ಕೀ ನಮಾಜ್ ಫಾಸಿದ ಹೋ ಗಈ ತೋ ಅಗರ ದೂಸರೀ ಜಗಹ ಮಿಲ ಜಾವ ಪಡ ಲೆ ವರನಾ (ಬಿಗೈರ ಜಮಾಅತ ಕೆ ) ನಹೀ ಪಡ ಸಕತಾ । ಹಾಂ ಬೆಹತರ ಯೆಹ ಕಿ ಯೆಹ ಶಖ್ನಿ ಚಾರ<sup>4</sup> ರಕಅತ ಚಾಶ್ಫ ಕೀ ನಮಾಜ್ ಪಡೆ

(ದುರ್ರೆ ಮುಖ್ತಾರ, ಜಿಲ್ಲ-3, ಸ-ಫಹಾ :58,59)

## ಈದ ಕೆ ಖುತ್ಬೆ ಕೆ ಅಹಕಾಮ

ನಮಾಜ್ ಕೆ ಬಾ'ದ ಇಮಾಮ ದೋ<sup>2</sup> ಖುತ್ಬೆ ಪಡೆ ಔರ ಖುತ್ಬವ ಜುಮುಆ ಮೆ ಜೋ ಚೀಞೆಂ ಸುನ್ನತ ಹೈ ಇಸ ಮೆ ಭೀ ಸುನ್ನತ ಹೈ ಔರ ಜೋ ವಹಾಂ ಮಕರೂಹ ಯಹಾಂ ಭೀ ಮಕರೂಹ। ಸಿಫ್ಫ ದೋ<sup>2</sup> ಬಾತೋಂ ಮೆ ಫರ್ಕ ಹೈ ಎಕ ಯೆಹ ಕಿ ಜುಮುಆ ಕೆ

ಫರಮಾನೆ ಮುಸ್ತಫಾ ﷺ ಮುಝ ಪರ ಕಸರತ ಸೆ ದುರೂದೆ ಪಾಕ ಪಡೋ ಬೆಶಕ  
ತುಮ್ಮಾರಾ ಮುಝ ಪರ ದುರೂದೆ ಪಾಕ ಪಡನಾ ತುಮ್ಮಾರೆ ಗುನಾಹೋಂ ಕೆ ಲಿಯೆ ಮುಗಫಿರತ ಹೈ

ಪಹಲೆ ಖುತ್ಬೆ ಸೆ ಪೆಶತರ ಖಿತೀಬ ಕಾ ಬೈಠನಾ ಸುನ್ನತ ಥಾ ಔರ  
ಇಸ ಮೆ ನ ಬೈಠನಾ ಸುನ್ನತ ಹೈ | ದೂಸರೆ ಯೆ ಕಿ ಇಸ ಮೆ ಪಹಲೆ  
ಖುತ್ಬೆ ಸೆ ಪೆಶತರ 9 ಬಾರ ಔರ ದೂಸರೆ ಕೆ ಪಹಲೆ 7 ಬಾರ  
ಔರ ಮಿಂಬರ ಸೆ ಉತರನೆ ಕೆ ಪಹಲೆ 14 ಬಾರ ಅಲ್ಲಾಹು ಅಕಬರ  
ಕಹನಾ ಸುನ್ನತ ಹೈ ಔರ ಜುಮುಆ ಮೆ ನಹೀ |

(ದುರೆ ಮುಖ್ತಾರ, ಜಿಲ್ಲ-3, ಸ-ಫಹಾ:57,58, ಬಹಾರೆ ಶರೀಅತ ಹಿಸ್ಸಾ :4,  
ಸ-ಫಹಾ :109, ಮದೀನತುಲ ಮುರ್ಶಿದ ಬರಲೀ ಶರೀಫ)

**ಇಸ ಮುಬಾರಕ ಮಿಸ್ನಅ, “ ದೆ ದೋ ಈದೀ ಮೆ ಗಮ  
ಮದೀನೆ ಕಾ” ಕೆ ಬೀಸ ಹುರೂಫ ಕೀ ನಿಸಬ್ಬ ಸೆ ಈದ ಕೀ  
20 ಸುನ್ನತೆಂ ಔರ ಆದಾಬ**

ಈದ ಕೆ ದಿನ ಯೆಹ ಉಮೂರ ಸುನ್ನತ (ಮುಸ್ತಹಬ) ಹೈ :

(1) ಹಜಾಮತ ಬನವಾನಾ (ಮಗರ ಜುಲಫೆಂ ಬನವಾಇಯೆ ನ ಕಿ  
ಇಂಗ್ರೆಜೀ ಬಾಲ ) (2) ನಾಖುನ ತರ್ಶವಾನಾ (3) ಗುಸ್ಲ ಕರನಾ(4)  
ಮಿಸ್ವಾಕ ಕರನಾ (ಯೆಹ ಉಸ ಕೆ ಇಲಾವಾ ಹೈ ಜೋ ವುಜೂ  
ಮೆ ಕೀ ಜಾತೀ ಹೈ) (5) ಅಚ್ಚೆ ಕಪಡೆ ಪಹನನಾ, ನಎ ಹೋ ತೋ  
ನಎ ವರನಾ ಧುಲೆ ಹುವ (6) ಖುಶ್ಬು ಲಗಾನಾ (7) ಅಂಗೂರೀ  
ಪೆಹನನಾ (ಜಬ ಕಭೀ ಅಂಗೂರೀ ಪಹನಿಯೆ ತೋ ಇಸ ಬಾತ ಕಾ  
ಖಾಸ ಖಿಯಾಲ ರಖಿಯೆ ಕಿ ಸಿರ್ಫ ಸಾಡೆ ಚಾರ ಮಾಶಾ ಸೆ ಕಮ  
ವಙ್ಗನ ಚಾಂದೀ ಕೀ ಎಕ ಹೀ ಅಂಗೂರೀ ಪೆಹನಿಯೆ | ಎಕ ಸೆ  
ಜಿಯಾದಾ ನ ಪೆಹನಿಯೆ ಔರ ಉಸ ಎಕ ಅಂಗೂರೀ ಮೆ ಭೀ

ಫರಮಾನೆ ಮುಸ್ತಫಾ ﷺ ಜೋ ಮುಝಾ ಪರ ಎಕ ಮರತಬಾ ದುರೂದ ಶರೀಫ ಪಡತಾ ಹೈ  
ಅಲ್ಲಾಹ ತಆಲಾ ಉಸ ಕೆ ಲಿಯೆ ಎಕ ಕೀರಾತ ಅಜ್ಜ ಲಿಖಿತಾ ಹೈ ಔರ ಕೀರಾತ ಉಝದ ಪಹಾಡ ಜಿತನಾ ಹೈ

ನಗೀನಾ ಎಕ ಹೀ ಹೋ, ಎಕ ಸೆ ಝಿಯಾದಾ ನಗೀನೆ ನ ಹೋಂ, ಬಿಗೈರ  
ನಗೀನೆ ಕೀ ಭೀ ಮತ ಪೆಹನಿಯೆ | ನಗೀನೆ ಕೆ ವಙ್ಗು ಕೀ ಕೋಈ ಕೈದ ನಹೀ  
| ಚಾಂದೀ ಕಾ ಛಲ್ಲಾ ಯಾ ಚಾಂದೀ ಕೆ ಬಯಾನ ಕರ್ದಾ ವಙ್ಗು ವಗೈರಾ  
ಕೆ ಇಲಾವಾ ಕಿಸೀ ಭೀ ಧಾತ ಕೀ ಅಂಗೂಟೀ ಯಾ ಛಲ್ಲಾ ಮರ್ದ ನಹೀ  
ಪೆಹನ ಸಕತಾ | (8) ನಮಾಝೆ ಫಜ್ರ ಮಸಜಿದೆ ಮುಹಲ್ಲಾ ಮೆ ಪಡನಾ  
(9) ಈದುಲ ಫಿತ್ರ ಕೀ ನಮಾಝ ಕೋ ಜಾನೆ ಸೆ ಪೆಹಲೆ ಚಂದ ಖಿಝೂರೆಂ  
ಖಾ ಲೆನಾ, ತೀನ<sup>3</sup>, ಪಾಂಚ<sup>5</sup>, ಸಾತ<sup>7</sup> ಕಮೋ ಬೆಶ ಮಗರ ತಾಕ ಹೋಂ |  
ಖಿಜೂರೆಂ ನ ಹೋ ತೋ ಕೋಈ ಮೀರೀ ಚೀಝ ಖಾ ಲೀಜಿಯೆ | ಅಗರ  
ನಮಾಝ ಸೆ ಪಹಲೆ ಕುಛ ಭೀ ನ ಖಾಯಾ ತೋ ಗುನಾಹ ನ ಹುವಾ  
ಮಗರ ಇಶಾ ತಕ ನ ಖಾ ಯಾ ತೋ ಇತಾಬ (ಮಲಾಮತ) ಕಿಯಾ  
ಜಾಎಗಾ | (10) ನಮಾಝೆ ಈದ, ಈದಗಾಹ ಮೆ ಅದಾ ಕರನಾ (11)  
ಈದಗಾಹ ಪೈದಲ ಚಲನಾ (12) ಸುವಾರೀ ಪರ ಭೀ ಜಾನೆ ಮೆ ಹ-ರಜ  
ನಹೀ ಮಗರ ಜಿಸ ಕೋ ಪೈದಲ ಜಾನೆ ಪರ ಕುದರತ ಹೋ ಉಸ ಕೆ  
ಲಿಯೆ ಪದೈಲ ಜಾನಾ ಅಫಙ್ಗಲ ಹೈ ಔರ ವಾಪಸೀ ಪರ ಸುವಾರೀ ಪರ  
ಆನೆ ಮೆ ಹ-ರಜ ನಹೀ (13) ನಮಾಝೆ ಈದ ಕೆ ಲಿಯೆ ಎಕ ರಾಸ್ತೆ ಸೆ  
ಜಾನಾ ಔರ ದೂಸರೆ ರಾಸ್ತೆ ಸೆ ವಾಪಸೀ ಆನಾ (14) ಈದ ಕೀ  
ನಮಾಝ ಸೆ ಪಹಲೆ ಸ-ದಕಎ ಫಿತ್ರ ಅದಾ ಕರನಾ (ಅಫಙ್ಗಲ ತೋ  
ಯೆಹೀ ಹೈ ಮಗರ ಈದ ಕೀ ನಮಾಝ ಸೆ ಕಬ್ಲ ನ ದೆ ಸಕೆ ತೋ  
ಬಾ'ದ ಮೆ ದೆ ದೀಜಿಯೆ (15) ಖುಶೀ ಝಾಹಿರ ಕರನಾ (16) ಕಸರತ  
ಸೆ ಸ-ದಕಾ ದೆನಾ (17) ಈದ ಗಾಹ ಕೋ ಇತ್‌ಮೀನಾನ ವ

ಫರಮಾನೆ ಮುಸ್ತಫಾ ﷺ ಜಿಸನೆ ಮುರು ಪರ ಎಕ ಬಾರ ದುರೂದೆ ಪಾಕ ಪಡಾ  
ಅಲ್ಲಾಹ ತಆಲಾ ಉಸ ಪರ ದಸ ರಹಮತೆಂ ಭಜತಾ ಹೈ ।

ವಕಾರ ಔರ ನೀಚೇ ನಿಗಾಹ ಕಿಯೆ ಜಾನಾ (18) ಆಪಸ ಮೆ ಮುಬಾರಕ ಬಾದ  
ದೆನಾ (19) ಬಾ'ದೆ ನಮಾಜ್ ಈದ ಮುಸಾಫಹಾ (ಯಾ'ನೀ ಹಾಥ ಮಿಲಾನಾ)  
ಔರ ಮುಆನಕಾ (ಯಾ'ನೀ ಗಲೆ ಮಿಲನಾ) ಜೈಸಾ ಕೆ ಉಮೂಮನ ಮುಸಲ್ಮಾನೋಂ  
ಮೆ ರಾಇಜ ಹೈ, ಬೆಹತರ ಹೈ ಕಿ ಇಸ ಮೆ ಇಝಹಾರೆ ಮುಸ್ತಫಾ ಹೈ । (ಅಲ  
ಹದೀಫತುನ್ನದಯಾ, ಜಿಲ್ಲ-2, ಸ-ಫಹಾ :150, ಮುಸವ್ವೀ, ಜಿಲ್ಲ-2, ಸ-ಫಹಾ  
:221) ಮಗರ ಅಮ್ರುದೆ ಖೂಬ ಸೂರತ ಸೆ ಗಲೆ ಮಿಲನಾ ಮಹಲ್ಲೆ ಫಿತನಾ ಹೈ ।  
(20) ಈದುಲ ಫಿತ್ರ (ಯಾ'ನೀ ಮೀಠೀ ಈದ) ಕೀ ನಮಾಜ್ ಕೆ ಲಿಯೆ ಜಾತೆ  
ಹುವ ರಾಸ್ತೆ ಮೆ ಆಹಿಸ್ತಾ ಸೆ ತಕಬೀರ ಕಹೆಂ ಔರ ನಮಾಜ್ ಈದ ಅಝಹಾ ಕೆ  
ಲಿಯೆ ಜಾತೆ ಹುವ ರಾಸ್ತೆ ಬುಲಂದ ಆವಾಝ ಸೆ ತಕಬೀರ ಕಹೆಂ । ತಕಬೀರ  
ಯೆಹ ಹೈ :-

اللَّهُ أَكْبَرُ، اللَّهُ أَكْبَرُ، لَا إِلَهَ إِلَّا اللَّهُ وَاللَّهُ أَكْبَرُ، اللَّهُ أَكْبَرُ، وَاللَّهُ أَكْبَرُ، وَاللَّهُ أَكْبَرُ

ತರ್ಜಮಾ : ಅಲ್ಲಾಹ ಫ್ರೆಂಟ್ ಸಬ ಸೆ ಬಡಾ ಹೈ, ಅಲ್ಲಾಹ ಫ್ರೆಂಟ್ ಸಬ ಸೆ ಬಡಾ  
ಹೈ, ಅಲ್ಲಾಹ ಫ್ರೆಂಟ್ ಕೆ ಸಿವಾ ಕೋಈ ಇಬಾದತ ಕೆ ಲಾಇಕ ನಹೀ ಔರ ಅಲ್ಲಾಹ  
ಫ್ರೆಂಟ್ ಸಬ ಸೆ ಬಡಾ ಹೈ ಔರ ಅಲ್ಲಾಹ ಫ್ರೆಂಟ್ ಹೀ ಕೆ ಲಿಯೆ ತಮಾಮ  
ಖೂಬಿಯಾಂ ಹೈ ।

ಬ-ಕರ ಈದ ಕಾ ಎಕ ಮುಸ್ತಫಬ

ಈದೆ ಅಝಹಾ (ಯಾ'ನೀ ಬ-ಕರ ಈದ) ತಮಾಮ ಅಹಕಾಮ  
ಮೆ ಈದುಲ ಫಿತ್ರ (ಯಾ'ನೀ ಮೀಠೀ ಈದ ) ಕೀ ತರಹ ಹೈ । ಸಿಫ್ ಬಾ'ಝ  
ಬಾತೋಂ ಮೆ ಫರ್ಕ ಹೈ, ಮ-ಸಲನ ಇಸ ಮೆ (ಯಾ'ನೀ ಬ-ಕರ ಈದ  
ಮೆ ) ಮುಸ್ತಫಬ ಯೆಹ ಹೈ ಕಿ ನಮಾಜ್ ಸೆ ಪಹಲೆ ಕುಛ ನ ಖಾಎ ಚಾಹೆ  
ಕುರ್ಬಾನೀ ಕರೆ ಯಾ ನ ಕರೆ ಔರ ಖಾ ಲಿಯಾ ತೋ ಕರಾಹತ ಭೀ ನಹೀ।

ಫರಮಾನೆ ಮುಸ್ತಫಾ ಸಲೀಲುಲ್ಲಾಹಿ ಅಲೈಹಿ ಸಲಾಮ್ ತುಮು ಮುಸ್ತಫೀನ ಸಲೀಲುಲ್ಲಾಹಿ ಪರ ದುರೂದಿ ಪಾಕ ಪಡೋ ತೋ ಮುಯ್ಯಾ ಪರ ಛೀ ಪಡೋ ಬೆರಕ ಮೈ ತಮಾಮ್ ಜಹಾನೋಂ ಕೆ ರಬ್ ಕಾ ರಸೂಲ ಹೂಂ ।

## “ಅಲ್ಲಾಹು ಅಕ್ಬರ” ಕೆ ಆಠ ಹುರೂಫ ಕೀ ನಿಸಬ್ಬ ಸೆ ತಕ್ಬೀರೇ ತಶ್ಶರೀಕ ಕೆ 8 ಮ-ದನೀ ಫೂಲ

(1) ನವೀಂ<sup>9</sup> ಜುಲ ಹಿಜ್ಜತುಲ ಹರಾಮ ಕೀ ಫಜ್ಜ ಸೆ ತೆರಹವೀ<sup>13</sup> ಕೀ ಅಸ್ತ ತಕ ಪಾಂಚೋಂ ಕೀ ಫರ್ಜ್ ವಕ್ತ ನಮಾಝೆ ಜೋ ಮಸಜಿದ ಕೀ ಜಮಾಅತೆ ಊಲಾ ಕೆ ಸಾಥ ಅದಾ ಕೀ ಗಳ ಉನ ಮೆ ಎಕ ಬಾರ ಬುಲಂದ ಆವಾಝ ಸೆ ತಕಬೀರ ಕಹನಾ ವಾಜಿಬ ಹೈ ಔರ ತೀನ್<sup>3</sup> ಬಾರ ಅಫಝಲ (ತಬ್‌ಯಿನಲ ಹಕಾಇಕ, ಜಿಲ್ಲ-1, ಸ-ಫಹಾ :227) ಇಸೆ ತಕ್ಬೀರೇ ತಶ್ಶರೀಕ ಕಹತೆ ಹೈಂ ಔರ ವೋಹ ಯೆಹ ಹೈ,

اللّٰهُ اَكْبَرُ، اللّٰهُ اَكْبَرُ، لاَ اِلهَ اِلَّا اللهُ وَاللهُ اَكْبَرُ، اللهُ اَكْبَرُ، اللهُ اَكْبَرُ

(ತನವೀರುಲ ಅಬ್‌ಸಾರ ಮಅ ರದ್ದುಲ ಮುಹತಾರ, ಜಿಲ್ಲ-3 ಸ-ಫಹಾ :71)

(2) ತಕ್ಬೀರೇ ತಶ್ಶರೀಕ ಸಲಾಮ ಫೆರನೆ ಕೆ ಬಾ'ದ ಫೌರನ ಕಹನಾ ವಾಜಿಬ ಹೈ ಯಾ'ನೀ ಜಬ ತಕ ಕೋಈ ಐಸಾ ಫೈಲ ನ ಕಿಯಾ ಹೋ ಕೆ ಉಸ ಪರ ನಮಾಝ ಕೀ ಬಿನಾ ನ ಕರ ಸಕೆ । (ಫತಾವಾ ಆಲಮಗೀರೀ, ಜಿಲ್ಲ-1, ಸ-ಫಹಾ :152) ಮ-ಸಲನ ಅಗರ ಮಸಜಿದೆ ಸೆ ಬಾಹರ ಹೋ ಗಯಾ ಯಾ ಕಸ್‌ದನ ವುಜೂ ತೋಡ ದಿಯಾ ಯಾ ಚಾಹೆ ಭೂಲ ಕರ ಹೀ ಕಲಾಮ ಕಿಯಾ ತೋ ತಕಬೀರ ಸಾಕಿತ ಹೋ ಗಳ ಔರ ಬಿಲಾ ಕಸ್ತ ವುಜೂ ಟೂಟಿ ಗಯಾ ತೋ ಕೆಹ ಲೆ ।

(ದುರೆ ಮುಖ್ತಾರ, ರದ್ದುಲ ಮುಹತಾರ, ಜಿಲ್ಲ-3, ಸ-ಫಹಾ :73)

(3) ತಕ್ಬೀರೇ ತಶ್ಶರೀಕ ಉಸ ಪರ ವಾಜಿಬ ಹೈ ಜೋ ಶಹರ ಮೆ ಮುಕೀಮ ಹೋ ಯಾ ಜಿಸನೆ ಇಸ ಮುಕೀಮ ಕೀ ಇಕ್ತಿದಾ ಕೀ । ವೋಹ ಇಕ್ತಿದಾ ಕರನೇವಾಲಾ ಚಾಹೆ ಮುಸಾಫಿರ ಹೋ ಯಾ ಗಾಂವ ಕಾ ರಹನೆ ವಾಲಾ ಔರ ಅಗರ ಉಸ ಕೀ ಇಕ್ತಿದಾ ನ

ಫರಮಾನೆ ಮುಸ್ತಫಾ ﷺ ಜಿಸನೆ ಮುರು ಪರ ರೋಜೆ ಜುಮುಅ ದೋ ಸೌ ಬಾರ  
ದುರೂದೆ ಪಾಕ ಪಡಾ ಉಸ ಕೆ ದೋ ಸೌ ಸಾಲ ಕೆ ಗುನಾಹ ಮುಅಫ ಹೋಂಗೆ ।

ಕರೆ ತೋ ಇನ ಪರ (ಯಾನೀ ಮುಸಾಫಿರ ಔರ ಗಾಂವ ಕೆ ರಹನೆ ವಾಲೆ  
ಪರ ) ವಾಜಿಬ ನಹೀ (ದುರೆ ಮುಖ್ತಾರ, ರದ್ದುಲ ಮುಹತಾರ, ಜಿಲ್ಲ-3, ಸ-ಫಹಾ  
:74) (4) ಮುಕೀಮನೆ ಅಗರ ಮುಸಾಫಿರ ಕೀ ಇಕ್ತಿದಾ ಕೀ ತೋ ಮುಕೀಮ  
ಪರ ವಾಜಿಬ ಹೈ ಅಗರ್ಜೆ ಇಸ ಮುಸಾಫಿರ ಇಮಾಮ ಪರ ವಾಜಿಬ  
ನಹೀ (ದುರೆ ಮುಖ್ತಾರ, ರದ್ದುಲ ಮುಹತಾರ ಜಿಲ್ಲ-3, ಸ-ಫಹಾ :73) (5) ನಫ್ಲ, ಸುನ್ನತ ಔರ ವಿತ್ರ ಕೆ ಬಾ'ದ ತಕ್ಬೀರ ವಾಜಿಬ ನಹೀ (ಏಜನ) (6)  
ಜುಮುಅ ಕೆ ಬಾ'ದ ವಾಜಿಬ ಹೈ ಔರ ನಮಾಜ್ (ಬ-ಕರ) ಈದ ಕೆ ಬಾ'ದ  
ಭೀ ಕೆಹ ಲೆ (ಏಜನ) (7) ಮಸ್ಬೂಕ (ಜಿಸ ಕೀ ಎಕ ಯಾ ಭಾಇದ  
ರಕಅತೆಂ ಫೌತ ಹುಈ ಹೋ) ಪರ ತಕ್ಬೀರ ವಾಜಿಬ ಹೈ ಮಗರ ಜಬ  
ಖುದ ಸಲಾಮ ಫೆರೆ ಉಸ ವಕ್ತ ಕಹೆ (ತಬ್‌ಯಿನಲ ಹಕಾಇಕ, ಜಿಲ್ಲ-1, ಸ-ಫಹಾ  
:227) (8) ಮುನ್‌ಫರಿದ (ಯಾನೀ ತನ್‌ಹಾ ನಮಾಜ್ ಪಡನೆವಾಲೆ) ಪರ  
ವಾಜಿಬ ನಹೀ (ಗುನ್‌ಯತುಲ ಮುಸ್ತಮಲೀ, ಸ-ಫಹಾ :526 ಮಜ್ಹಬೀ ಕುತುಬಖಾನಾ)  
ಮಗರ ಕೆಹ ಲೆ ಕೆ ಸಾಹಿಬೈನ ﷺ ಕೆ ನಜ್ದೀಕ ಇಸ ಪರ ಭೀ  
ವಾಜಿಬ ಹೈ । (ಬಹಾರೆ ಶರೀಅತ, ಹಿಸ್ಸಾ-4, ಸ-ಫಹಾ 4 :III, ಮದೀನತುಲ  
ಮುರ್ಶಿದ ಬರಲಿ ಶರೀಫ)

(ಈದ ಕೆ ಫಜಾಯಿಲ ವಗೈರಾ ಕೀ ತಫಸೀಲೀ ಮಾ'ಲೂಮಾತ ಕೆ ಲಿಯೆ  
ಫೈಜಾನೆ ಸುನ್ನತ ಕೆ ಬಾಬ "ಫೈಜಾನೆ ರ-ಮಜ್ಹಾನ" ಸೆ ಫೈಜಾನೆ ಈದುಲ  
ಫಿತ್ರ ಕಾ ಮುತಾಲಆ ಫರಮಾಇಯೆ ।)

ಏ ಹಮಾರೆ ಪ್ಯಾರೆ ಅಲ್ಲಾಹ ﷻ ಹಮೆ ಈದ ಸಇದ ಸೀದ ಕೀ ಖುಶಿಯಾಂ  
ಸುನ್ನತ ಕೆ ಮುತಾಬಿಕ ಮನಾನೆ ತೌಫೀಕ ಅತಾ ಫರಮಾ । ಔರ ಹಮೆ ಹರಮ

ಫರಮಾನೆ ಮುಸ್ತಫಾ ﷺ ಜಿಸನೆ ಮುರುಫ ಪರ ರೋಝೆ ಜುಮಅ ದೋ ಸೌ ಬಾರ  
ದೂರೂದೆ ಪಾಕ ಪಡಾ ಉಸ ಕೆ ದೋ ಸೌ ಸಾಲ ಕೆ ಗುನಾಹ ಮುಅಫ ಹೋಂಗೆ ।

ಶರೀಫ ಔರ ದಿಯಾರೆ ಮದೀನಾ ವ ತಾಜದಾರೆ ಮದೀನಾ  
ﷺ ಕೀ ದೀದ ಕೀ ಹಕೀಕೀ ಈದ ಬಾರ ಬಾರ  
ನಸೀಬ ಫರಮಾ । **أَمِينَ بِجَاهِ النَّبِيِّ الْأَمِينِ ﷺ**

ತೆರೀ ಜಬ ಕೆ ದೀದ ಹೋಗೀ ಜಭೀ ಮೆರೀ ಈದ ಹೋಗೀ  
ಮೆರೆ ಖ್ವಾಬ ಮೆ ತುಮ ಆನಾ ಮ-ದನೀ ಮದೀನೆವಾಲೆ  
ﷺ



ತಾಲಿಬೆ ಗಮೆ ಮದೀನಾ ವ  
ಬಕೀಅ ವ ಮಗ್ಫಿರತ  
28 ರಜಬ-ಮುಲ-ರಜಬ 1428

**ಯೆಹ ರಿಸಾಲಾ ಪಡ ಕರ ದೂಸರೆ ಕೋ ದೆ ದೀಜಿಯೆ**

ಶಾದೀ ಕೀ ಗಮೀ ತಕರೀಬಾತ, ಇಜ್ಜಿಮಾಆತ, ಅಅರಾಸ ಔರ ಜುಲೂಸ  
ಮೀಲಾದ ವಗೈರಾ ಮೆ ಮಕ್ತ-ಬತುಲ ಮದೀನಾ ಕೆ ಶಾವ' ಕರ್ದಾ  
ರಸಾಇಲ ತಕ್ಸೀಮ ಕರ ಕೆ ಸವಾಬ ಕಮಾಇಯೆ, ಗಾಹಕೋ ಕೋ  
ಬನಿಯ್ಯತೆ ಸವಾಬ ತೋಹಫೆ ಮೆ ದೆನೆ ಕೆ ಲಿಯೆ ಅಪನೀ ದುಕಾನೋಂ  
ಪರ ಭೀ ರಸಾಇಲ ರಖಿನೆ ಕಾ ಮಾ'ಮೂಲ ಬನಾಇಯೆ, ಅಖ್‌ಬಾರ  
ಫರೋಶೋಂ ಯಾ ಬಚ್ಚೋಂ ಕೆ ಫರೀಎ ಅಪನೆ ಮಹಲ್ಲೆ ಕೆ ಫರ  
ಫಾರ ಮೆ ವಕ್ಫೆ ವಕ್ಫೆ ಸೆ ಬದಲ ಬದಲ ಕರ ಸುನ್ನತೋಂ ಭರೆ  
ರಸಾಇಲ ಪಂಹೂಚಾ ಕರ ನೆಕೀ ಕೀ ದಾ'ವತ ಕೀ ಧೂಮೆ ಮಚಾಇಯೆ

**صَلُّوا عَلَى الْحَبِيبِ ! صَلَّى اللَّهُ تَعَالَى عَلَى مُحَمَّدٍ**

ಫರಮಾನೆ ಮುಸ್ತಫಾ ﷺ ಉಸ ಶಖ್ಲೆ ಕೀ ನಾಕ ಖಾಕ ಅಲೂದ ಹೋ ಜಿಸ ಕೆ ಪಾಸ ಮರಾ ಜಿಕ್ರ ಹೋ ಔರ ವೋಹ ಮುರು ಪರ ದುರೂದೆ ಪಾಕ ನ ಪಡೆ ।

### ಹಿಫಙ್ ಭುಲಾ ದೆನೆ ಕಾ ಅಙ್ಞಾಬ

ಯಕೀನನ ಹಿಫ್ಲೆ ಕುರ್ಆನೆ ಕರೀಮ ಕಾರೆ ಸವಾಬ ಅಙ್ಞೀಮ ಹೈ, ಮಗರ ಯಾದ ರಹೆ ಹಿಫ್ಲೆ ಕರನಾ ಆಸಾನ, ಮಗರ ಉಮ್ರ ಭರ ಇಸ ಕೋ ಯಾದ ರಖಿನಾ ದಶವಾರ ಹೈ । ಹುಫ್ಫಾಙ್ ವ ಹಾಫಿಙ್ಞಾತ ಕೋ ಚಾಹಿಯೆ ಕಿ ರೋಙ್ಞಾನಾ ಕಮ ಅಙ್ಞ ಕಮ ಎಕ ಪಾರಹ ಲಾಙ್ಞಿಮನ ತಿಲಾವತ ಕರ ಲಿಯಾ ಕರೆಂ । ಜೋ ಹುಫ್ಫಾಙ್ ರ-ಮಙ್ಞಾನುಲ ಮುಬಾರಕ ಕೀ ಆಮದ ಸೆ ಥೋಡಾ ಅರಸಾ ಕಬ್ಲ ಫಕತ ಮುಸಲ್ಲಾಸುನಾನೆ ಕೆ ಲಿಯೆ ಮಂಜಿಲ ಪಕ್ಕೀ ಕರತೆ ಹೈಂ ಔರ ಇಸ ಕೆ ಇಲಾವಾ ﷻ ಸಾರಾ ಸಾಲ ಗಫಲತ ಕೆ ಸಬಬ ಕಈ ಆಯಾತ ಭುಲಾವ ರಹತೆ ಹೈ, ವೋಹ ಬಾರ ಬಾರ ಪಡೆ ಔರ ಖೌಫೆ ಖುದಾ ﷻ ಸೆ ಲರಙ್ಞೆ । ನೀಙ್ಞ ಜಿಸನೆ ಎಕ ಆಯಾತ ಭೀ ಬುಲಾಈ ಹೈ ವೋಹ ದೋಬಾರಾ ಯಾದ ಕರ ಲೆ ಔರ ಭುಲಾನೆ ಕಾ ಜೋ ಗುನಾಹ ಹುವಾ ಉಸ ಸೆ ಸಚ್ಚೀ ತೌಬಾ ಕರೆ ।

ಮದೀನಾ-1 ಜೋ ಕುರ್ಆನೀ ಆಯಾತ ಯಾದ ಕರನೆ ಕೆ ಬಾ'ದ ಭುಲಾ ದೆಗಾ ಬರೋಙ್ಞೆ ಕಿಯಾಮತ ಅಂಧಾ ಉತಾಯಾ ಜಾವಗಾ ।

(ಮಾಖಿಙ್ಞ : ಪಾರಹ :16, ತಾಹಾ :125,126)

### ಫರಾಮೀನೆ ಮುಸ್ತಫಾ ﷺ

ಮದೀನಾ :2 ಮೆರೀ ಉಮ್ಮತ ಕೆ ಸವಾಬ ಮೆರೆ ಹುಜೂರ ಪೆಶ ಕಿಯೆ ಗವ ಯಾಂಹಾ ತಕ ಕಿ ಮೈನೆ ಉನ ಮೆ ವೋಹ ತಿಂಕಾ ಭೀ ಪಾಯಾ ಜಿಸೆ ಆದಮೀ ಮಸಜಿದ ಸೆ ನಿಕಾಲತಾ ಹೈ ಔರ ಮೆರೀ ಉಮ್ಮತ ಕೆ ಗುನಾಹ ಮೆರೆ ಹುಜೂರ ಪೆಶ ಕಿಯೆ ಗವ ಮೈ ನೆ ಇಸ ಸೆ ಬಡಾ ಗುನಾಹ ನ ದೆಖಾ ಕಿ ಕಿಸೀ ಆದಮೀ ಕೋ ಕುರ್ಆನ ಕೀ ಎಕ



ಫರಮಾನೆ ಮುಸ್ತಫಾ ﷺ ಜಿಸ ಕೆ ಪಾಸ ಮರಾ ಜಿಕ್ರ ಹುವಾ ಔರ ಉಸನೆ ಮುಝ ಪರ ದುರೂದೆ ಪಾಕ ನ ಪಡಾ ತಹಕೀಕ ವೋಹ ಬದ ಬಖ್ತಿ ಹೋ ಗಯಾ ।

ಸೂರತ ಯಾ ಎಕ ಆಯಾತ ಯಾದ ಹೋ ಫಿರ ವೋಹ ಉಸೆ ಭುಲಾ ದೆ ।

(ಜಾಮೆಎ ತಿರಮೀಜ್ಜೀ, ಹದೀಸ :2916)

ಮದೀನಾ 3 ಜೋ ಶಖ್ಲಿ ಕುರ್ಆನೆ ಪಡೆ ಫಿರ ಉಸೆ ಭುಲಾ ದೆ ತೋ ಕಿಯಾಮತ ಕೆ ದಿನ ಅಲ್ಲಾಹ ತಆಲಾ ಸೆ ಕೋಡೀ ಹೋ ಕರ ಮಿಲೆ! (ಅಬೂ ದಾವುದ, ಹದೀಸ :1474)

ಮದೀನಾ :4 ಕಿಯಾಮತ ಕೆ ದಿನ ಮೆರೀ ಉಮ್ಮತ ಕೋ ಜಿಸ ಗುನಾಹ ಕಾ ಪೂರಾ ಬದಲಾ ದಿಯಾ ಜಾಎಗಾ ವೋಹ ಯೆಹ ಹೈ ಕಿ ಉನ ಮೆ ಸೆ ಕಿಸೀ ಕೋ ಕುರ್ಆನೆ ಪಾಕ ಕೀ ಕೋಈ ಸೂರತ ಯಾದ ಥೀ ಫಿರ ಉಸನೆ ಇಸೆ ಭುಲಾ ದಿಯಾ । (ಕಂಜುಲ ಉಮ್ಮಾಲ, ಹದೀಸ :2846)

ಮದೀನಾ :5 ಆ'ಲಾ ಹಜ್ರತ ,ಇಮಾಮೆ ಅಹಲೆ ಸುನ್ನತ, ಇಮಾಮ ಅಹಮದ ರಝಾ ಖಾನ ﷺ ಫರಮಾತೆ ಹೈ “ ಇಸ ಸೆ ಜಿಯಾದಾ ನಾದಾನ ಕೌನ ಹೈ ಜಿಸೆ ಖಿದಾ ಏಸೀ ಹಿಮ್ಮತ ಬಖ್ತಿ ಔರ ವೋಹ ಉಸೆ ಅಪನೆ ಹಾಥ ಸೆ ಖೋ ದೆ ಅಗರ ಕದ್ರ ಇಸ ( ಹಿಫೈ ಕುರ್ಆನೆ ಪಾಕ) ಕೀ ಜಾನತಾ ಔರ ಜೋ ಸವಾಬ ಔರ ದರಜಾತ ಇಸ ಪರ ಮವಊದ ಹೈ (ಯಾ'ನೀ ಜಿನಕಾ ವಾ'ದಾ ಕಿಯಾ ಗಯಾ ಹೈ) ಉನ ಸೆ ವಾಕಿಫ ಹೋತಾ ತೂ ಉಸೆ ಜಾನೋ ದಿಲ ಸೆ ಜಿಯಾದಾ ಅಜೀಜ ರಖಿತಾ ।” ಮಜೀದ ಫರಮಾತೆ ಹೈ, “ ಜಹಾಂ ತಕ ಹೋ ಸಕೆ ಉಸ ಕೆ ಪಡಾನೆ ಔರ ಹಿಫೈ. ಕರಾನೆ ಔರ ಖಿದ ಯಾದ ರಖನೆ ಮೆ ಕೋಶಿತ ಕರೆ ತಾಕಿ ವೋಹ ಸವಾಬ ಜೋ ಉಸ ಪರ ಮವಊದ (ಯಾ'ನೀ ವಾ'ದಾ ಕಿಯೆ ಗಎ) ಹೈ ಹಾಸಿಲ ಹೋ ಔರ ಬರೋಜೆ ಕಿಯಾಮತ ಅಂಧಾ ಕೋಡೀ ಉಠನೆ ಸೆ ನಜಾತ ಪಾವಿ (ಫತಾವಾ ರ-ಜವಿಯ್ಯಾ, ಜಿಲ್ಲ :23, ಸ-ಫಹಾ : 645,647)